



UNIVERSITY OF ILLINOIS

Ann Arbor, Michigan 48106 313/764-2000

**University of Illinois
Library
Press and the Illinois Authors Association
for publication
in print.**

ILLINOIS LIBRARIES AND INFORMATION SERVICES

ILLINOIS LIBRARIES

Illinois libraries provide the following services: Reference, circulation, periodicals, audiovisual materials, and manuscripts. The library system includes the University Library, 13 branch libraries, and the Illinois State Library.

ILLINOIS LIBRARIES is a quarterly journal published twice annually.


ILLINOIS LIBRARIES
is published by
the University of Illinois
Library and Information Services

ILLINOIS LIBRARIES
is published by
the University of Illinois
Library and Information Services

ILLINOIS LIBRARIES
is published by
the University of Illinois
Library and Information Services

ILLINOIS LIBRARIES
is published by
the University of Illinois
Library and Information Services

ILLINOIS LIBRARIES
is published by
the University of Illinois
Library and Information Services



INTERFACIAL CRYSTALLIZATION

John M. Dealy
Randy L. Schulz
NIST



John M. Dealy
Randy L. Schulz
National Institute of Standards and Technology

INTERFACIAL CRYSTALLIZATION

INTERFACIAL CRYSTALLIZATION
IN POLYMER SYSTEMS

John M. Dealy
Randy L. Schulz
National Institute of Standards and Technology

INTERFACIAL CRYSTALLIZATION
IN POLYMER SYSTEMS

CONTENTS

INTRODUCTION

DEFINITION

CHARACTERISTICS

APPLICATIONS

REFERENCES

INTRODUCTION

DEFINITION

The term "interfacial crystallization" has been used to describe the formation of

crystalline structures at interfaces between two different phases.

It may be noted that the term "interfacial crystallization" is often used to describe the formation of crystalline structures at interfaces between two different phases.

For example, in polymer systems, interfacial crystallization can occur at interfaces between different polymers. By definition, the term "interfacial crystallization" is used to describe the formation of crystalline structures at interfaces between two different phases. It is also used to describe the formation of crystalline structures at interfaces between different phases in polymer systems.

It is important to note that the term "interfacial crystallization" is often used to describe the formation of crystalline structures at interfaces between different phases in polymer systems.

CHARACTERISTICS

The term "interfacial crystallization" has been used to describe the formation of crystalline structures at interfaces between two different phases. It is also used to describe the formation of crystalline structures at interfaces between different phases in polymer systems.

- Formation of crystalline structures at interfaces between different phases.
- Formation of crystalline structures at interfaces between different phases.

The term "interfacial crystallization" has been used to describe the formation of crystalline structures at interfaces between two different phases. It is also used to describe the formation of crystalline structures at interfaces between different phases in polymer systems.


APPLICATIONS

The term "interfacial crystallization" has been used to describe the formation of crystalline structures at interfaces between two different phases. It is also used to describe the formation of crystalline structures at interfaces between different phases in polymer systems.


REFERENCES

The term "interfacial crystallization" has been used to describe the formation of crystalline structures at interfaces between two different phases. It is also used to describe the formation of crystalline structures at interfaces between different phases in polymer systems.









[View Details](#) [Edit](#) [Delete](#)

Die Entwicklung der Cognitiven Architekturen und Prozesse kann die Theorie des Konsistenz-Prinzips erweitern.

During our first year, we will explore the concepts of time, space, and motion, as well as the properties of matter and energy.

...and the following command:

Problemas y desafíos de la estrategia de desarrollo sostenible en el sector público: el caso de las ciudades que se plantean desafíos de sostenibilidad, es necesario evaluarlos y proponer soluciones que permitan avanzar hacia una ciudad más sostenible.

- 1. Committee to Protect Journalists
 - 2. National Press Club Freedom Project
 - 3. Reporters Without Borders
 - 4. Reporters Emergency Fund
 - 5. Reporters Without Borders Europe
 - 6. Reporters Without Borders Asia
 - 7. Reporters Without Borders Latin America
 - 8. Reporters Without Borders Africa
 - 9. Reporters Without Borders Middle East

2000

THE BOSTONIAN
A MONTHLY MAGAZINE
OF LITERATURE,
ARTS, AND SCIENCE.

Digitized by srujanika@gmail.com